

ನಕಲು ಅರ್ಜಿ ಸಂಖ್ಯೆ 5154
ಬಹು ಪುಟಗಳ ಸಂಖ್ಯೆ 13
ಪುಟ ಸಂಖ್ಯೆ : 9



0578/23.9K 2004

Doc. No. 1578
Page No. 1

HRC

ಕ್ರ. ಸಂ. 411/1

ಶ್ರೀ. ಸೆಕ್ರೆಟರಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ (ಕರ್ನಾಟಕ ಶಾಖೆ) ಧಾರವಾಡ
Secretary: Dakshina Bharat Hindi Prachar Sabha (Karnatak Branch) Dharwad
ಇವರಿಗೆ ಮಾರಾಟ ಮಾಡಲಾಗಿದೆ
ಮಾರಾಟ ಸ್ಥಳ ಬೆಳಗಾವಿ 50,000/- ರೂ.ಗಳ
ಮಾಲ್ಯದ ಮುಂದಾಂತ್ಯಗಳಿಗೆ ಹೊಂದಿಸಲಾಗಿದೆ.

ಶ್ರೀ ಸಿಲ್ವಾ
ಮುಖ್ಯ ಲೇಖಕಿಯರು ಮತ್ತು
ಪ. ನಿ. ಮುಂದಾಂತ್ಯ ಮಾರಾಟಗಾರರು
ಬೆಳಗಾವಿ

ಮಾಲ್ಯದ ಮುಂದಾಂತ್ಯಗಳಿಗೆ ಹೊಂದಿಸಲಾಗಿದೆ
ಮಾಲ್ಯದ ಮುಂದಾಂತ್ಯಗಳಿಗೆ ಹೊಂದಿಸಲಾಗಿದೆ
ಮಾಲ್ಯದ ಮುಂದಾಂತ್ಯಗಳಿಗೆ ಹೊಂದಿಸಲಾಗಿದೆ

ಶ್ರೀ ಸಿಲ್ವಾ
ಮುಖ್ಯ ಲೇಖಕಿಯರು ಮತ್ತು
ಪ. ನಿ. ಮುಂದಾಂತ್ಯ ಮಾರಾಟಗಾರರು
ಬೆಳಗಾವಿ

Stamp duty paid on Rs.5,00,000/-

DEED OF SALE

THIS DEED OF SALE made this the 16th day of the month of July 1993, at Belgaum, BY (1) M/s. Arihant Motors, a Registered Partnership Firm, having its Office at Poona-Bangalore Road, Near Ramdev Hotel, Belgaum, represented by its Partners: (a) Mrs. Nirmala Pravin Choradia, Age 36 years, residing at 768, Hindwadi, Belgaum, (b) Shri Rahul Kantilal Choradia, Age 23 years, residing at Ruikar Colony, Kolhapur, (c) Mrs. Ujwala Lalit Choradia, Age 32 years, residing at Ruikar Colony, Kolhapur, (d) Mrs. Mangal Abhay Choradia, Age 36 years, residing at Pradhikaran, Chinchwad, Pune, (hereinafter referred to as the "Vendor", which expression shall, unless it be repugnant to the context or meaning thereof, mean and include its administrators, executors, assigns and successors-in-interest) of the One Part; IN FAVOUR OF (1) Dakshin Bharat Hindi Prachar Sabha (Karnataka), D.C. Compound, Dharwad, represented by its Secretary: Shri Rajashekhar Fakirappa Niralkatti, Age 52 years, Occ: Service, residing at Dharwad, (hereinafter referred to as the "Purchaser", which expression shall, unless it be repugnant to the context or meaning thereof, mean and include its administrators, executors, assigns and successors-in-interest) of the Other Part:



xg. c. overwriting
Prabhakar
d. interlineation

229
[Signature]

[Signature]



ನಕಲು ಅರ್ಜಿ ಸಂಖ್ಯೆ: 1578
ಬಹು ಪುಟಗಳ ಸಂಖ್ಯೆ: 13
ಪುಟ ಸಂಖ್ಯೆ: 2

411/2
5000/-

HBC

Secretary Dakshina Izhara Hinsi Bachan
Sabha (Karnatak Branch)
Shunvat
Mr R. F. Nira Jakkatti

50,000/- ರೂಗಳ
ಮಾಹಿತಿ ಮೂಲಕ ಸೇರಿಕೆಗೆ ಮುಂದಿರಲಾಗಿದೆ,

ಶ್ರೀ ಸಿಲ್ವಾ

ಮುಖ್ಯ, ಉಪನಿರೀಕ್ಷಕರು ಮತ್ತು
ಪರಿಶೀಲಕರು, ನಗರಾಧಿಕಾರಿರು
ಜಿಲ್ಲಾ ಮಹಾನಿರೀಕ್ಷಕರು



ಬೇಡಿಕೆಯ ಮಾಲ್ಯದ ಒಂದೆ ಮುದ್ರಾಂಕ
ಉಬ್ಬಿ ವಿಲ್ಲದ್ದರಿಂದ ಬಾಕಿ ಮಾಲ್ಯದ
ಮುದ್ರಾಂಕಗಳನ್ನು ಮುಂದುವರಿಸಿ ಸೂಚಿ
ಪೂರೈಸಲಾಗಿದೆ ಎಂದು ಸೂಚಿಸಿ

ಶ್ರೀ ಸಿಲ್ವಾ

- 2 -

ಉ. ನಿ. ಜಿಲ್ಲಾ ಮಹಾನಿರೀಕ್ಷಕರು, ಬೆಂಗಳೂರು

WHEREAS the Vendor purchased the Nirantar Patta rights in the property bearing C.T.S.No.4833/16, in R.S.No.975/2, situate at Civil Hospital Road, Belgaum, under a Registered Sale Deed dated 30-03-1990, which is registered in the Office of the Dist. Registrar, Belgaum, in Book No.I, Vol. No.6, Pages 44 to 52, Sl.No.30 dated 30-03-1990;

AND WHEREAS the land R.S.No.975/2 (Part), in which the said City Survey Number is located, is converted to non-agricultural use by the Order of the Deputy Commissioner, Belgaum, in No.RB.LNA.SRI-2979 dated 17-01-1972;

AND WHEREAS after the said purchase the Vendor made an application to the Corporation of the City of Belgaum, for constructing a residential building over the said property;

5454
 ವಕಲು ಅರ್ಜಿ ಸಂಖ್ಯೆ
 ಒಟ್ಟು ಪುಟಗಳ ಸಂಖ್ಯೆ 1578
 ಪುಟ ಸಂಖ್ಯೆ 3
 HCC



ಶ್ರೀ ಸಂ. 41/3
 ರೂ. 5000/- ಮೌಲ್ಯದ ಮುಕ್ತ ಪ್ರಾಂಶುಗಳನ್ನು
 ಶ್ರೀ Secretary Dakshin Bharat Hindi Prachar
 ಸಂಘದವರಿಗೆ ಮಾರಾಟ ಮಾಡಲಾಗಿದೆ
 ಸಂಘದ ಸ್ಥಳ ಬೆಂಗಳೂರು 50,000/- ರೂ.ಗಳಿಗೆ
 ಮೌಲ್ಯದ ಮುಂದುವರಿದು ಹೋದುದರಿಂದ

Bharat Hindi Prachar
 Sabha (Karnataka Branch)
 Gharnad
 Mr. R.F. Niralakatti

842 sidua
 ದುಬೈ, ಉಮೈಮ್‌ನು ಮುಕ್ತ
 ಪ್ರ. ನಿ. ಮುಕ್ತಪ್ರಾಂಶು ಮಾರಾಟಗಾರರು
 ಮುಕ್ತ ಪ್ರಾಂಶುಗಳನ್ನು ಮಾರಾಟ ಮಾಡಿ

ಬೇಡಿಕೆಯ ಮೌಲ್ಯದ ಒಂದೆ ಮುದ್ರಾಂಕ
 ಲಭ್ಯವಿಲ್ಲದಂತೆ ಮಾಡಿ ಮೌಲ್ಯದ
 ಮುದ್ರಾಂಕಗಳನ್ನು ಮಾರಾಟ ಮಾಡಿ
 ಪೂರೈಸಲಾಗಿದೆ ಎಂದು ಪ್ರಮಾಣೀಕರಿಸಲಾಗಿದೆ

. 3 . 842 sidua 20-3-95
 ಉ. ನಿ. ಜಿಲ್ಲಾ ಮಹಾನ್ಯ, ಬೆಂಗಳೂರು

AND WHEREAS the said Corporation granted the necessary permission
 vide No. PWD/BLD/SR-55/NS-II dated 15-04-1991;

AND WHEREAS after receipt of the said permission the Vendor
 undertook the construction and has laid plinth covering an area of about 1600
 sq.ft., but could not proceed with the construction due to its other financial
 commitments and thought of disposing the said property along with the plinth
 laid therein;

AND WHEREAS the said property, together with the plinth laid
 therein, is fully described in the Schedule hereunder and the same will
 hereinafter referred to as "the Schedule Property";

AND WHEREAS the Purchaser is a Body registered under the
 Bombay Public Trusts Act at Regn. No.96/56, at Belgaum, and also under the
 Societies Registration Act;



5454
ನೂರು ರೂಪಾಯಿ ಸಂಖ್ಯೆ 1578
ಬಹು ಪುಟಗಳ ಸಂಖ್ಯೆ 13
ಮೊಟ ಸಂಖ್ಯೆ 4
HBC
AD

411/4
5000/-
Secretary Dakshina
5000/- ರೂಪಾಯಿ
ಮಾನ್ಯ ಸಚಿವರು
ಮಾನ್ಯ ಮಂತ್ರಿಗಳಿಗೆ ಹಾಕಿದಾಗಿದೆ.

Bharat Hindi Prachar
Sodha (Karnataka Branch)
Gururwa
Mr R.F. Nisalakatti

ಶಿಲ್ಪಿ
ಶಿಲ್ಪಿಗಳಿಗಾಗಿ
ಸಾರಾಂಶಗಾರರು
ಸಲ್ಲಿಸಬಹುದಾದ ದಾಖಲೆ



ಬೇಡಿಕೆಯ ಮೂಲದ ಬಂದ ಮುದ್ರಾಂಕ
ಲಭ್ಯವಿಲ್ಲದ ರಿಂದ ಬೇಸ ಮೂಲದ
ಮುದ್ರಾಂಕಗಳನ್ನು ಬೇರೆಯಾಗಿ ಪಾವತಿ
ಪೂರೈಸಲಾಗಿದೆ ಎಂದು ದೃಢೀಕರಿಸಲಾಗಿದೆ.

ಶಿಲ್ಪಿ
- 4 -

AND WHEREAS the Purchaser is an institution of national importance constituted for furthering the objects laid down in the Act of Parliament No.14 of 1964;

AND WHEREAS the Purchaser was interested in acquiring property to suit its requirements, and on learning about the Vendor's interest in selling the Schedule Property, held negotiations and offered a price which was acceptable to the Vendor, this sale deed is executed.

The Secretary of the Purchaser has been authorised to execute this deed for and on behalf of the Purchaser as per Resolution passed in the Meeting of the Executive Committee held on 29-11-1992.



5654
ನಕಲು ಅರ್ಜಿ ಸಂಖ್ಯೆ 1578
ಮುಖ್ಯ ಪುಟಗಳ ಸಂಖ್ಯೆ 135
HBC
AS

411/5
5000/-
Secretary Dakshina Bharat Hindi Prachar
Sabha (Karnatak Branch)
Gharwad
+ Mr R.F. Niralaatti

ಶೇ. ಸಿ.ವಿ.ವಾ
ಮುಖ್ಯ ಅಧಿಕಾರಿಯ ಕಛೇರಿ
ಪ. ವಿ.ಮಂಜುಪುರ ಮಹಾಲಯ
ಜಿಲ್ಲಾ ವಿಧಾನ ಭವನ

ಬೀದರ್ ಜಿಲ್ಲಾ ಮುದ್ರಾಂಕ
ಲಿಖಿತವಾಗಿ
ಪ. ವಿ.ಮಂಜುಪುರ ಮಹಾಲಯ
ಜಿಲ್ಲಾ ವಿಧಾನ ಭವನ

ಶೇ. ಸಿ.ವಿ.ವಾ
ಮುಖ್ಯ ಅಧಿಕಾರಿಯ ಕಛೇರಿ
ಪ. ವಿ.ಮಂಜುಪುರ ಮಹಾಲಯ
ಜಿಲ್ಲಾ ವಿಧಾನ ಭವನ

- 5 -

NOW THIS DEED OF SALE WITNESSETH AS UNDER:

BY THIS DEED OF SALE the Vendor does hereby convey, transfer and assign, unto the Purchaser, by way of sale, the Schedule Property for a consideration of Rs.5,00,000/- (Rupees five lakhs only), which amount is paid by the Purchaser to the Vendor as under:

- Rs.2,00,000/- (Rupees two lakhs only) already paid by Cheque No. 481337 dated 02-11-1992, drawn on Punjab National Bank, Belgaum.
- Rs.2,00,000/- (Rupees two lakhs only) already paid by D.D.No.529691 dated 22-01-1993 of Dena Bank, Belgaum.
- Rs.1,00,000/- (Rupees one lakh only) by Cheque No. 481340 dated 25-06-1993 drawn in favour of Mrs. Nirmla Pravin Choradia, on Punjab National Bank, Belgaum, before the Sub-Registrar, Belgaum, at the time of execution of this sale deed.





1578
6
HBC
ನಕಲು ತರಬೇ ಸಂಖ್ಯೆ: 13
ಮೂಲ ಪುಟಗಳ ಸಂಖ್ಯೆ: 13
... ..

411/6
S. S. S. L.
Secretary, Bhakshina Bhawat Hindi
Prachar Satha
(Karnatak Branch)
71/ R. F. Nirvalakatti
ಮೂಲದ ಮಾಹಿತಿ ಮಾರಾಟಗಾರರು
ಮೂಲದ ಸ್ಥಳ ಬೆಳಗಾವಿ... 50,000/- ರವರೆಗೆ
ಮಾಹಿತಿ... ..

R. S. S. V. R.
... ..
... ..
... ..

... ..
... ..
... ..
... ..

R. S. S. V. R.
... ..
... ..

- 6 -

The Vendor, thus, hereby acknowledges receipt of the entire sale consideration and discharges the Purchaser from the liability of paying the same; AND all the right, title and interest, property claim and demand whatsoever of the said Vendor into and upon the said Schedule Property is hereby conveyed unto the Purchaser TO HAVE AND TO HOLD THE SAME, and the Vendor does hereby covenant with the Purchaser that the Vendor has absolute and marketable title to the Schedule Property hereby conveyed or expressed so to be, unto the Purchaser, in the manner aforesaid; AND THAT THE PURCHASER shall hereafter peaceably HOLD, USE and ENJOY the same absolutely and for ever without any hindrance, interruption, claim or demand by or from the said Vendor or any other person whatsoever and the Vendor shall indemnify the Purchaser against all manner of claims, demands and actions by whatsoever persons made, advanced or instituted; AND THAT THE SAID

..7..





5454
ನಕಲು ಅರ್ಜಿ ಸಂಖ್ಯೆ 1578
ಬೆಂಪು ಪುಟಗಳ ಸಂಖ್ಯೆ 1/9
ಪುಟ ಸಂಖ್ಯೆ 1...9.
HBC

ಕ್ರ. ಸಂ. 411/8
ರೂ. 5000/-
Secretary Dakshina
50,000/-
ಮಾನ್ಯ ಸರ್ಕಾರದ ಮುಖಾಂತಿ
ಮಾನ್ಯ ಸರ್ಕಾರದ ಮುಖಾಂತಿ ಹೊಂದಿಸಲಾಗಿದೆ.

Dherat Hindi Brader
Sabha (Karnataka Branch)
Sharnwad
thru R.F. Niralaicutti

Sd/- Sidva
ಮುಖ್ಯ ಅಧಿಕಾರಿಗಳು ಮತ್ತು
ಪ. ನಿರೀಕ್ಷಾಂಗ ಅಧಿಕಾರಿಗಳು
ಬೆಂಗಳೂರು

ಸಿದ್ಧ
Sd/- Sidva
ಅಧಿಕಾರಿಗಳು



The terms of this deed are binding on the Vendor and its administrators, executors, assigns and successors-in-interest.

The Purchaser shall have the right of commencing and completing the construction after getting the permission mentioned above transferred in its favour.

GENERAL
STAMP
of Rs. 5000

ಕರ್ನಾಟಕ ಸರ್ಕಾರ ಸಂಖ್ಯೆ: 1278
ಪುಟ ಸಂಖ್ಯೆ: 10. 9

H. V. C.

411/9

5000/-

Secretary Dakshina Bharat Hindi

Prachar Sabha

ಮಾಹಿತಿ ಕಾರ್ಯಾಲಯ
ಮಾಹಿತಿ ಸ್ಥಳ ಬೆಂಗಳೂರು
ಜನಪ್ರಿಯ ಮಂಡ್ಯಾಂಶಗಳಿಗೆ ಹೊಂದಿಸಲಾಗಿದೆ.

(Karnataka Branch)
Mangalore

Mr R. F. Mizulacatti

S. C. SIVRA

ದೂವಳಿ, ಶೇಖರಾಜಪುರಂ ಮತ್ತು
ಪ. ನ. ಸಂಸ್ಥೆಯಲ್ಲಿ ಕಾರ್ಯಾಚರಣೆ
ಬಿಲ್ಲು ವಿವರಣೆ ಬಳಗವಿದೆ

ಬೆಂಗಳೂರು ಪಾಲಿಟೆಕ್ನಿಕ್ ಮತ್ತು
ಲೈಬ್ರರಿ ದಿವ್ಯ ಬಳಕೆಗೆ ಸೇರಿಸಿ
ಮಂಡ್ಯಾಂಶಗಳನ್ನು ಹೊಂದಿಸಿ
ಪೂರೈಸಲಾಗಿದೆ ಎಂದು ಪ್ರಮಾಣಪತ್ರ ಸಲ್ಲಿಸಿದೆ

S. C. SIVRA

ಉ. ವಿ. ಜಿಲ್ಲಾ ವಿಜ್ಞಾನ, ಬೆಂಗಳೂರು

. 9 .

SCHEDULE

1. All that piece and parcel of land comprised in C.T.S.No.4833/16, admeasuring 982.2/9 sq.yds., (i.e., an area of east to west 141 ft., and north to south 60 ft., from out of R.S.No.975/2), situate at Civil Hospital Road, Belgaum, within the Limits of the Corporation of the City of Belgaum, Taluka and District Belgaum, and within the Jurisdiction of the Sub-Registrar, Belgaum, bounded on the:

- East : by portion of C.T.S.No.4883/15;
- West : by Road;
- North : by portion of C.T.S.No.4883/15;
- South : by portion of C.T.S.No.4883/15.

..10..





5454
ಕರ್ನಾಟಕ ಸಂಖ್ಯೆ: 1578
ಪುಟ ಸಂಖ್ಯೆ: 11

14 B C

ಕ್ರ.ಸಂ. 411/10

ಈ... Secretary of the Bharat Hindi Prakashan Sabha (Kannatak Branch) Dharmwad
ಮಾತೃಕಾ ಸಂಸ್ಥೆಯು... 50,000/-
ಮಾತೃಕಾ ಸಂಸ್ಥೆಯು... ಹೊರಹಿಡಿಯಿತು.

Mr R. G. Miralakatthi

ಶಿವರಾಜ್
ದಾಖಲೆ, ರೇಖಾವಾಲರು ಮತ್ತು
ಇ. ನಿ.ಮುಂದ್ರಾಂಕ ಮಾತೃಕಾಗಾರರು
ಇವರಿಂದ ಪಡೆದ
ಈ ಸಂಸ್ಥೆ ಮಾತೃಕಾ ಸಂಸ್ಥೆಯು
ಮಾತೃಕಾಗಾರರು ಮತ್ತು ಮಾತೃಕಾಗಾರರು
ಮಾತೃಕಾಗಾರರು ಮತ್ತು ಮಾತೃಕಾಗಾರರು
ಮಾತೃಕಾಗಾರರು ಮತ್ತು ಮಾತೃಕಾಗಾರರು

ಶಿವರಾಜ್
ಉ.ವಿ.ಜಿಲ್ಲಾ ಅಧಿಕಾರಿ, ಬೆಂಗಳೂರು

2. A plinth is laid in the above mentioned C.T.S.No.4833/16, covering an area of about 1600 sq.ft., which is also sold to the Purchaser under this deed.
3. The said property is provided with tap water and latrine and not provided with electricity.
4. A sum of Rs. 60,000.00 (Sixty thousand only) has been spent on raising the plinth as mentioned in :
Supra:

- a. Mr. P. Chordia.
- b. Mrs. Chordia (Mrs. R. K. Chordia)
- c. Mrs. U. L. Chordia
- d. Mr. A. Chordia.



ಶೀಲ ಕಂಪನಿ

16 JUL 1993 ಕಾರ್ಡಿನಂ

ತುಂಬುಗಂಟಿಗೆ ಬೆಳಗಾವನ ಸಬ್‌ರಜಿಸ್ಟ್ರಾರ್‌ನಿಗೆ

ಕಚೇರಿಯಲ್ಲಿ ಕೆಳಗೆ ಕಾಣಿಸಿದ ಪೀ ಸಹೀಕೆ

ರಾಜಕೋಪಿ

ಮಾಹಿತಿ ಮತ್ತು ನೋಂದಣಿ

ರೂ. ಪೈ

ಮೂಲದಾಖಲೆ 10,000 = ಒ

ನಕಲು (ಮೂಲ) 12 = ಒ

ಕರಾ ಪೀ. 10 = ಒ

ಬಹಾಲ ಪೀ 2 = ಒ

ಕವರ ಪೀ 8 = ಒ

ಒಟ್ಟು 20 = ಒ

ಒಟ್ಟು 10,052 = ಒ

ಕಡತ ಪುಸ್ತಕ ಮುದ್ರಣ R.F. Niralakatti

16 JUL 1993

ಶ್ರೀ H. B. Chigari
ಉಪ-ನೋಂದಣಾಧಿಕಾರಿ
ಬೆಳಗಾವಿ.

ಶ್ರೀ. ಎಚ್. ಎಚ್. ನೋಂದಣಾಧಿಕಾರಿ

ಶ್ರೀ. ಎಚ್. ಎಚ್. ನೋಂದಣಾಧಿಕಾರಿ ಬಹುಶಾಖೆ

ಕಡತ ಪುಸ್ತಕ ಮುದ್ರಣ ಶ್ರೀ N.P. Chordia

ಕಡತ ಪುಸ್ತಕ ಮುದ್ರಣ ಶ್ರೀ R.K. Chordia

ಕಡತ ಪುಸ್ತಕ ಮುದ್ರಣ Mrs. V.C. Chordia

ಕಡತ ಪುಸ್ತಕ ಮುದ್ರಣ ಶ್ರೀ M. A. Chordia

16 JUL 1993

ಶ್ರೀ H. B. Chigari
ಉಪ-ನೋಂದಣಾಧಿಕಾರಿ
ಬೆಳಗಾವಿ.

ಈ ಸಮಗ್ರವು ರೂ 1,00,000/- ಬೆಲೆ

ನಂ. 84 R.F. Niralakatti

ನಕಲು ಒಟ್ಟು ಪುಟ ಸಂಖ್ಯೆ 13

ಇವರೂ ಶ್ರೀ N.P. Chordia

16 JUL 1993

ಶ್ರೀ H. B. Chigari
ಉಪ-ನೋಂದಣಾಧಿಕಾರಿ
ಬೆಳಗಾವಿ.

ಗುರು ಬಂಧನರು :-

ಶ್ರೀ M.L. Dakhani

(M.L. Dakhani)

16 JUL 1993

ಶ್ರೀ H. B. Chigari
ಉಪ-ನೋಂದಣಾಧಿಕಾರಿ
ಬೆಳಗಾವಿ.

ಆನ್‌ಲೈನ್ ನಂಬರದ ಬಾಕಿ
1100 ನೇ ವ್ಯಾಜ್ಯ, ಮಿನ 45 ನೇ
ಯಿಂದ 55 ನೇ ವ್ಯಾಜ್ಯಗಳ
ಮೇಲೆ 1578 ನೇ ನಂಬರಕ್ಕೆ
ಕೋರಿದ ಸಲಾಯಮು
Call 11-7-93

ಶ್ರೀ H. B. Chigari
ಉಪ-ನೋಂದಣಾಧಿಕಾರಿ
ಬೆಳಗಾವಿ.

ಮೂಲ ದಸ್ತಾವೆ ಮತ್ತು ನಿದೇ

Checked & read by me #
Compared by me

TRUE COPY
mistakes nil

ಶ್ರೀ H. B. Chigari
ಉಪ-ನೋಂದಣಾಧಿಕಾರಿ

Bel
at
An
Ra
Ra
(4)
Bel
Shu
Mac
Shr
at

Copied & Read by me *[Signature]*
Compared by me *[Signature]*
CA NO. 5454 / 19.20
Date of Application 13.12.19
Date Of Ready 13.12.19
Date of Delivery 13.12.19

TRUE COPY
28624 21.12.19
[Signature]
Sub-Registrar, Belgaum;

[Signature]
Sub-Registrar, Belgaum

Dr. B. D. Jath Bed College.
Belgaum

